

Date: March 16, 2023

To

The Deputy Manager

Department of Corporate Services

**BSE** Limited

To

PJ Towers, Dalal Street

Mumbai – 400 001

Scrip Code: 532784

The Manager

The National Stock Exchange of India

Limited

Exchange Plaza, Plot No C/1, G Block

Bandra Kurla Complex

Mumbai – 400 051

Scrip Code: SOBHA

Dear Sir / Madam,

Sub: Newspaper Advertisement -Notice of Postal Ballot

Ref: Disclosure under Regulation 30 of SEBI (Listing Obligations and Disclosure Requirements) Regulations, 2015

In Compliance with Regulation 47 of the SEBI (Listing Obligations and Disclosure Requirements) Regulations, 2015, please find enclosed Copies of newspaper advertisement regarding Postal Ballot Notice and e-Voting information published on 16<sup>th</sup> March, 2023, in the following newspaper:

- 1. Business Line (English Newspaper)
- 2. Prajavani (Kannada Newspaper)

Kindly take the aforesaid information on record in compliance of SEBI (Listing Obligations and Disclosure Requirements), Regulations 2015.

Thanking you.

Yours sincerely,

FOR SOBHA LIMITED

VIGHNESHWAR G BHAT

COMPANY SECRETARY AND COMPLIANCE OFFICER

**MEMBERSHIP NO.: A16651** 

#### OUICKLY.

Next round of India-Can FTA talks likely in April

New Delhi: The next round of negotiations for the proposed interim trade agreement (FTA) between India and Canada is expected to be held in April, a senior commerce ministry official said on Wednesday. Krishan Kumar, Joint Secretary in the department of commerce, said negotiations are at an advanced stage in goods and services. m

RailTel bags ₹287-crore order from C-DAC

New Delhi: RailTel has bagged a \*227.57-crore order from the Centre for Development of Advanced Computing (C-DAC) for supply, installation, integration, testing and commissioning of the IT infrastructure for greenfield datacentres at New Delhi and Bengaluru along with triaining and support: one wassas

# New Foreign Trade Policy likely to be released by end of the month

AIMING HIGH. Policy to be based on India's vision to increase exports to \$2 trillion by 2030: Commerce Secretary

The government is likely to release the new Foreign Trade Policy (FTP) by the end of this month with a vision of increasing exports of goods and services worth \$2 trillion by 2030, Commerce Secretary Sunil Barthwal has

Secretary Sunii baruiwa na-said.

The current FTP, which was extended six months back till March 31, 2023, is unlikely to get another ex-tension as the new FTP will

replace it.
"During this six-month period, we have been devel-oping a new FTP. We have

We can envision \$1 trillion of exports in goods and \$1 trillion in services.

SUNIL BARTHWAL



the aspect of vision into the FTP as it is targeting to take the goods and services exports to \$2 trillion by 2030.

"We can envision \$1 trillion of exports in goods and \$1 trillion in services. So, total centive schemes we have," Barthwal said at a press brief-ing on Wednesday. The government is adding

exports of \$2 trillion. Within exports of \$2 trillion. Within that framework, we have worked out an FTP and we are expecting that it would be released by the end of this month," he said.

The new FTP was initially scheduled to be announced in 2020 but it was postponed several times, mainly to tide over the uncertainties un-

over the uncertainties un-leashed by the Covid-19 pandemic.

EYEING SUPPORTIVE FTP
The Indian industry is looking forward to a supportive
FTP as it is being announce
at a time when exporters are
going through a difficult
period due to a slowdown in
global demand. High global

inflation, rising interest rates, and key economies moving towards recession have all contributed to making the future uncertain.

Last fiscal Inflat's goods exports touched a record high of \$422 billion growing at over 40 per cent year-on-year, but current global uncertainties dampened performance in the on-going fiscal.

ormance in the organisation of the search of

Parliament showed.

In a written response by the Minister of State for Finance Pankaj Chaudahry in Lok Sabha, data showed that the number of individual taxpayers falling in the 30 per cent tax slab, which was 48.40

Another set of data shows that the total number of pe

bublic.

Under the old tax regime, individual taxpayers with aggregate income exceeding 101 lakt nome under the 30 per cent bracket. However, in the new tax regime, those with more than 13 lakh aggregate income fall under the 30 per cent slab. These limits are not applicable for non-resident Indians, senior citizens and super senior citizens.

citizens.

Chaudhary also informed that efforts are on to widen

## Individual taxpayers in 30% bracket surge by over 25% in AY23

Shishir Sinha

The number of individual tax-payers in the highest tax bracket surged by 25 per cent in AY23 from AY22, the Fin-ance Ministry data tabled in Parliament showed.

cent tax slab, which was 48.40 lakh in Assessment Year 2021-22 (FY21), surged to 60.81 lakh in AY 2022-23 (FY22), registering a growth of over 25 per cent. Another set of data showed

that the total number of per-sonal income tax payers in AY22 was 6.84 crore, of which 6.33 crore are individuals. For AY23, the total number is over 7.57 crore. The data on all the categories of taxpayers for AY23 have not been made

The number of individual taxpayers falling in the 30% slab, which was 48.40 lakh in AY22, rose to 60.81 lakh in AY23

the tax net which includes ad-dition of new statements of financial transactions, non-filers monitoring system e-campaign, risk management strategy, annual information systems and mandatory quoting of PAN and linking of PAN and Aadhaar.

TAX COMPLIANCE

The Income-Tax Department has launched 'Project Insight' to strengthen the non-intrus-ive information driven ap-

to strengthen the non-intrus-ive information driven ap-proach to increasing tax com-pliance.

According to Chaudhary, the scope of TDS/TCS has been progressively expanded for widening the tax base by for widening the tax base by bringing several new transac-tions under the ambit of two mechanisms. The Depart-ment has also signed memor-anda of understanding with Ministry of Micro, Small and Medium Enterprises, Central Board of Indirect Taxes and Customs (CBIC) and SEBI to enable exchange of informa-tion and inter-agency cooper-ation to identify tax loopholes and widen the tax net and pre-vent revenue leakages.

## SVB crisis: Indian banks open doors to start-ups looking to diversify from US

Anshika Kayastha

In the wake of the Silicon Val-ley Bank collapse, Indian banks have opened their doors to start-ups and technology companies looking to diver-sify their banking relation-ships and funds away from the US

US.

"We are working on documentation with a few clients who are looking to move money from not just SVB but some of the smaller banks as

well to India," said Rajiv
Anand, Deputy MD at Axis
Bank, adding that the primary
requirement is diversification
of deposits.
With the SVB collapse coming as a rude awakening to
start-ups and tech companies
to not put all their eggs in one
basket, private banks such as
Axis Bank, ICICI Bank, Kotak
Mahindra Bank, RBL Bank,
DPC First Bank and HDFC
Bank and foreign banks such
as DBS and HBSEC have been
seeing strong demand from
the start-up ecosystem to

open newaccounts or transfer their deposits to India, in-dustry players said.

looked at various aspects of the FTP because the policy is a collection of the various in-

set-up to route some of their capital sitting outside of India into other banking structures

Most Indian banks are working to make headway in this ecosystem as VC or PEfunded start-ups also provide a great opportunity for these banks to hold international treasury, headded.

As most of the impacted start-ups have subsidiaries or headquarters in the US, much of the requirement is for dollar deposits, making GIFT City a popular destination to particle-genation in the particle part

Ecosystem Banking', it is of-fering digital opening of Global Foreign Currency Cur-rent Account (GFCCA) and Special Non-Resident Rupee (SNRR) accounts as well as create deposits in both US dol-lar and rupee. at its GIFT City branch for overseas holding companies and subsidiaries of Indian start-ups) and over the last 4-5 days, they all wanted to bring it to GIFT City, We've been helping them do the paperwork and co-or-

dinate their remittances," said a senior official at a private sector bank, adding that so far 40-50 companies have ap-proached the bank to either open accounts or transfer money.

EMERGENCY CREDIT EMERGENCY CREDIT
In addition, Indian banks are
also seeing demand for emergency credit lines or working
capital for day-to-day operations, vendor payments,
salary payments and client onboarding, among other
requirements.

# UK Export Finance sets aside ₹40,000 cr for Indian firms

M Ramesh

UK Export Finance (UKEF), part of the UK Government, has earmarked £4 billion (₹40,000 crore) for lending to Indian companies that buy goods or services from the UK, Rahul Tabhane, UKEF Regional Head – South Asia,

said.

Speaking at the 2<sup>nd</sup> UK-India Offshore Wind Summit held in Chennai recently. Tabhanes said that UKEF could also lend in Indian rupees.

Later, in an emailed response to businessime's queries, Tabhane said that UKEF

uKEF does not provide equity but only debt, he said, adding that the debt is made available in any hard currency and Indian rupees. "Our debt

repayment terms can be between 6 months and 18 years; we can work with gov-ernment, public, or private in-stitutions," he said.

purchase, working capital, andtrade—onlythe "UK con-tent" has to be at least 20 per cent, and the minimum ticket

size of 10 crore.

He said that in 2021-22,
UKEF provided loans of £7.4
billion to projects in over 70
countries. Apart from direct
lending, UKEF would also
guarantee loans. "100 per cent
unconditional
guarantee,"
guarantee," unconditional guarantee," one of Tabhane's slides in his

#### Central Banker of 2023 award for **RBI** Governor



Shaktikanta Das on Wednesday awarded the 'Governor of the Year' award for 2023 by the international publication Central Banking for captaining the financial markets through the turbulent periods of the pandemic and the crippling impact of the Ukraine war.

# The financier is willing to

# Centre appoints Deepak Mohanty as PFRDA chief



Deepak Mohanty has been ap-pointed as the Chairperson of the Pension Fund Regulatory & Development Authority. He will hold this post from

He will hold this post from the date of assumption of charge till attaining the age of 65 years or until further orders, whichever is earlier, according to an executive order issued by the Department of Financial Services (DFS) in the Finance Ministry.

Prior to this, Mohanty was the Whole-Time Member (Economics) of PFRDA for two years overseeing areas of development and regulation of pension funds.

Meanwhile, the Centre has also appointed Mamta Shankar, IES (1993), Senior Economic Advisor in the Detment of Food and Public

partment of Food and Public Distribution to the post of Whole-Time Member (economics) in PFRDA. Her appointment is valid for three years or till she actuals the age of 62 years or until further orders, whichever is the earliest, according to a DFS executive order. The post of Member (law) continues to be vacant at PFRDA.

# Indian Oil to consolidate green assets under single vertical

Oil marketing company (OMC) Indian Oil will con-solidate all its existing green energy assets under one vertical for better syn-

one vertical for better synergies, its Charman and Managing Director SM Vaidya said on Wednesday. In his inaugural address at IOC's first green energy summit, Vaidya said-"While we look to diversify our existing petroleum and gas product offerings, we will consolidate our green assets under one vertical."

IOC VISION

The OMC aims to achieve Net Zero operational emis-sions by 2046. IOC's vision sions by 2046. IOC's vision is to establish the state-run refiner as one of India's leading integrated green energy and decarbonisation major offering products across biofuels, renewables, across biotuels, renewables, green hydrogen and new low carbon value chains in-cluding carbon offsets and Carbon Capture, Utilisation and Storage (CCUS), he added.

added.
The company aims to establish a portfolio of 3 gigawatts (GW) of renewable energy (RE) and 0.6 million tonnes of biofuel capacity by 2025. Besides, another 35 GW of RE, 4 MT biofuels and 1 MMT Biogas is planned to be achieved by 2030. By 2050, IOC plans to have a 200 GW portfolio of RE, 7 MT of biorufolis and 9 MT Biogas.



"We are thus scaling up our green endeavours with a definitive focus and going forward; we will consolidate our green assets under one umbrella for better synergy. Our ambitious green roadmap also involves forging effective collaborations to nurture commercial-scale green businesses. We shall provide opportunities to investors and technology providers across the globe to partner in our journey," Vaidya said.

At present, IOC accounts for 9 per cent of the energy needs of the world's third largest energy consumer, which it aims to grow to 12 per cent per cent by 2030. "We are thus scaling

GREEN ASSETS

GREEN ASSETS
At present, IOC's RE portfolio stands at 239 MW. The company is collaborating with NTPC to augment its capacity by around 2.8 GW. There is also greening of the supply chain through solaring 20,705 retail outlets with an installed capacity of

121 MW. Initiatives in EVs are being intensified by set-ting up 4,700 charging sta-tions and 66 battery swap-ping stations. A collaboration has been collaboration has been formed with Phinergy, an Israeli start-up company specialising in hybrid lith-ium-ion and aluminium-air

buttery systems.

Besides, it has firmed-up collaboration with ReNew Power and Larson & Toubro for the green hydrogen business. A 7 kilo tonne per

solven green hydrogen business. A 7 kilo tonne per annum (KTFA) capacity is under development at its Panipat refinery. It has set up a paddy straw based 2G Ethanol plant and refinery off-gas-based 3G Ethanol plant and refinery off-gas-based 3G Ethanol plants at the Panipat refinery. IOC has also commissioned 20 CBG plants under the SATAT initiative. The refiner has set up 100 tonnes per day (TPD) of Cattle Dung to CBG Plant in Jaipur and a 200 TPD mixed waste (paddy straw, press mid, cattle dung) to CBG Plant in Gorakhpur.

### POSTAL BALLOT NOTICE AND REMOTE E-VOTING INFORMATION

Shareholders of the Company are hereby informed that, pursuant to Sections 108, 110 and other applicable provisions, if any, of the Companies Act, 2013, read with Rule 20 and 22 of the Companies (Management and Administration) Rules, 2014 (including any statutory modification(s) and/or re-enactment(s) thereof for the time being in force), guidelines prescribed by the Ministry of Corporate Affairs vide General Circulars Nos. 14/2020 dated April 08, 2020, 17/2020 dated April 13, 2020 and 20/2021 dated December 08, 2021, 03/2022 dated May 05, 2022, and General Circular No. 11/2022 dated December 28, 2022 and other relevant circulars and notifications issued by the Ministry of Corporate Affairs ('the MCA Circulars'), Regulation 44 of the Securities and Exchange Board of India (Listing Obligations and Disclosure Requirements) Regulations, 2015 and any other applicable laws, the Company has dispatched the Postal Ballot Notice on Wednesday, 15th March, 2023 through electronic mode only, to those shareholders whose names are recorded in the Register of Members and/or Register of Beneficial Owners maintained by the Depositories as on Wednesday, 8th March, 2023, for seeking approval of the

SI. No.	Item	Type of Resolution(s)
1.	Approval for payment of remuneration/commission to Non-executive Directors	Special
2.	Approval for payment of remuneration to Mr. Ravi PNC Menon,	Special

The Postal Ballot Notice is available on the website of the Company www.sobba.com and the Stock Exchanges where the equity shares of the Company are listed i.e. BSE Limited ("BSE"), w.bseindia.com and National Stock Exchange of India Limited ("NSE") www.nseindia.com

The Company has engaged the services of M/s. Link Intime India Private Limited (Link Intime), to provide remote e-Voting facility for Postal Ballot in order to enable the members to cast their vote electronically. The detailed procedure for e-Voting is enumerated along with the Postal Ballot Notice. The remote e-Voting period will commence on Thursday, 16<sup>th</sup> March, 2023 at 9.00 a.m. (IST) and end on Friday, 14<sup>th</sup> April, 2023 at 5.00 p.m. (IST). The e-Voting module shall be disabled by M/s. Link Intime

The communication of assent and dissent of the members would take place only through the remote e-Voting system. The shareholders would have the option to vote only through remote e-Voting and voting through physical ballot papers will not be provided. Only those members whose names are recorded in the Registers of Members of the Company or in the Registers of Beneficial Owners maintained by the Depositories as on the cut-off date i.e., Wednesday, 8th March, 2023 will be entitled to cast their votes as assent or dissent by remote e-Voting. Once the vote on the resolution is cast by the Member, he/she shall not be allowed to change it subsequently.

For details relating to e-Voting, please refer to the Postal Ballot Notice. In case of any queries, you may refer the Frequently Asked Questions (FAQs') and InstaVote e-Voting manual available at https://instavote.linkintime.co.in, under Help section or send an e-mail to enotices@linkintime.co.in or contact on Tel: 022-4918 6000 or write an e-mail to Mr. Vighneshwar G. Bhat, Company Secretary and Compliance Officer at investors@sobha.com

The Roard of Directors of the Company appointed Mr. Nagendra D Rao (Membership No. 5553. COP No. 7731) Practising Company Secretary as Scrutinizer (the "Scrutinizer") for conducting the Postal Ballot through remote e-Voting process in a fair and transparent manner

The result of the postal ballot will be announced on or before Sunday, April 16, 2023. The said results along with the Scrutinizer's Report would be intimated to BSE and NSE and will be uploaded on the Company's website, www.sobha.com

Date : 15th March, 2023 Place: Bangalore

India Private Limited (Link Intime), thereafter.

Vighneshwar G Bhat Company Secretary & Compliance Office

ರುರುವಾರ = ಮಾರ್ಚ್ 16, 2023

🌼 ಸೂರ್ಯೋದಯ: 6,28 ಸೂರ್ಯಾಸ್ತ : 6:31 Ć ಚಂದ್ರೋದಯ: ಮ. 12:34 ಚಂದ್ರಾಸ್ತ: ರಾ. 12:08

<sup>ಷ: ಗುಪ 33' ಕನಿಪ 19'</sup> ಪಜಾ ತಿ≈ವಾಣಿ



ಪೌರಾಡಳಿತ ನಿರ್ದೇಶನಾಲಯ ಳಿನ: ಮರಡಿ, ಪ್ರಸ್ತೆಪ್ರಾದ್ಯ ನಡುವರ ಪರ ಜಲೆ ಜಲೆಸಲ್ ಸಿದ್ದಿ ಬೆಂಗುಡಿನ 56090 ಮನರವಾನ: 080-22807772 22866702, ಫ್ರಾಸ್ಟ್ 080-2280576, 2286160 ಇ-ರ್ಜರ: dmablr@gmail.com ಬೆಲ್ಫ್ ಪ್ರೇಸ್ www.municipaladmn.gov.

ಅಲಾವದಿ ಟೆಂಡರ್ ಪಕಟಣೆ

ರ್ಯಪಾಲಕ ಅಭಿಯಂತರರು(ಘವನಿ), ಪೌರಾಡಳಿತ ನಿರ್ದೇಶನಾಲಯ ಂಗಳೂರು ರವರಿಂದ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತ ಲೇವಾರಿ ಸಂಬಂಧ ಖರೀದಿಸುವ ವಾಹನ, ಯಂತ್ರೋಪಕರಣ, ಸಾಧನ, ಹಾಗೂ ಾರ್ಯವಾಲ ಸಂಬಂಧ ಖರೀದಿನವ ಕಾರ್ಡ್ಸ್ ಯಂಡ್ರೆಫ್ ಕರ್ನಣ್, ಇದನ್ನು ಹಾಗೂ ಸುಚರಣೆಗಳನ್ನು ಮೂರನೇ ಒಡೆದ್ದಿಯವರಿಂದ ತಹಾಸಣೆ ಮಾಡಿಸಲ ತಗಲುವ ದರಗಳನ್ನು ನಿಗ್ಗರಿಸುತಿಸುವ ಸಂಬಾಗಾ ಅಲಾವಧಿ ಟೆಂಡರ್ ಪ್ರಕಟಣೆಯನ್ನು ಮೊದರಿಸಿದ್ದು, ಆಸಕ್ಷ ಅದ್ಯರಾರರು ದಿನಾಂಚಿ 5.03.023 ರಂಪ 23.03.3023ರ ಸಂಜಿಕೆ 5.00 ಡರೆಗೆ ಇ-ಮೋಟ್ಗರ್ ಮುಖಾಂಶರ ತಮ್ಮ ದರಗಳನ್ನು ಸಲ್ಲಿಸಬಹುದಾಗಿರುತ್ತದೆ. ಜರ್ಡನ್ನು ತೆರೆಯುವ ದಿನಾಂಚಿ 24.03.2013, ಸಂಜಿಕೆ 5.50 ಗಂಟೆಯ ನಂತರ ತೆರೆಯಾಗುವುದು, ಮೇರಿನ ಟೆಂಡರ್ ನಿಯಮ ಮತ್ತು ಪರಗಳನ್ನು ಸಂಭಾಸದವರಿಗೆ ಈ ರಾಹಕ್ಕೆ ಕರ್ಮವಾಗುವುದು, ಮೇರಿನ ಟೆಂಡರ್ ನಿಯಮ ಮತ್ತು ಪರಗಳನ್ನು ಸಂಭಾಸದವರಿಗೆ ಮಾಡುಕ್ಕೆ ಸಂಭಾಸದಲ್ಲಿನ ಮಾಡುಕ್ಕೆ ಸಂಪರ್ಣಕರುಗಳನ್ನು ಪರ್ವಹಣಗಳನ್ನು ಸಂಪರ್ಣಕರುಗಳನ್ನು ಪರ್ವಹಣೆಯ ಪರ್ವಹಣಗಳನ್ನು ಸಂಪರ್ಣಕರುಗಳನ್ನು ಪರ್ವಹಣಗಳನ್ನು ಸಂಪರ್ಣಕರುಗಳನ್ನು ಸಂಪರ್ಣಕರನ್ನು ಸಂಪರ್ಣಕರುಗಳನ್ನು ಸಂಪರ್ಣಕರನ್ನು ಸಂಪರ್ಣಕರುಗಳನ್ನು ಸಂಪರ್ಣಕರುಗಳನ್ನು ಸಂಪರ್ಣಕರುಗಳನ್ನು ಸಂಪರ್ಣಕರುಗಳನ್ನು ಸಂಪರ್ಣಕರುಗಳನ್ನು ಸಂಪರಕ್ಷ ಸಂಪರ್ಣಕರುಗಳನ್ನು ಸಂಪರ್ಣಕರುಗಳನ್ನು ಸಂಪರ್ಣಕರುಗಳನ್ನು ಸಂಪರ್ಣಕರನ್ನು ಸಂಪರಕ್ಷಕರನ್ನು ಸಂಪರ್ಣಕರುಗಳನ್ನು ಸಂಪರಕ್ಷಕರನ್ನು ಸಂಪರ್ಣಕ ಸಲ್ಲಿಸಬಹುದಾಗಿರುತ್ತದೆ. ವರ್ಡನ್ನು ತರೆಯುವ ದಿನಾರಕ: 24,493,2023, ಸಂಜ 5.38 ಗಂಟೆಯ ನಂತರ ತೆರೆಯಲಾಗುವುದು. ಮೇಲಿನ ಟೆಂಡರ್ ನಿಯಮ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಇ–ಮೈಕ್ಯೂರ್ ಮೆಂಟ್ ಮೂಲಕ ಮಾತ್ರ ತಿಳಿಸಲಾಗುವುದು ಮತ್ತು ಯಾವುದೇ ವಾರ್ತಾ/ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದಿಲ್ಲ. ಸಹಿ/- ಕಾರ್ಯಪಾಲಕ ಅಭಿಯಂತರರು(ಘವನಿ) ವಾಜಾಂ/ಮತ್ರಚಿಯ ಸಾಹಿ/5286/2022-33 ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು



NO-DCP/Adm/TPI/34/2022-23

EMPANELMENT NOTIFICATION

is invited from interested organization for nent of engineering consultancy services and Third party inspection quality assurance and quality control (QA & QC) services for the works of Directorate of Child Protection Department of Directorate of Child Protection Department Application can be submitted within 15 days fron the date of paper notification. The application forn and related information ca be downloaded fron the website of the Directorate of Child Protection Website: https://icps.karnataka.gov.in/english

For further details please contact: Directorate of Child Protection, Vishweshwaraiah Kendra Chikka Gopuna, 3rd Floor, Dr. Ambedkar Veedh Bengaluru, Karnataka - 560001. Phone: 080-22867381 Bengaluru, Karnataka - 560001. Ph 2/3, E-Mail: icps.kar@gmail.com

Sd/- Director Directorate of Child Protection Bengaluru

ಕೊಚ್ಚಿನ್ ವಿಶೇಷ ಆರ್ಥಿಕ ವಲಯಕ್ಕೆ ಪಿ.ಹೇಮಲತಾ ಬೆಂಗಳೂರು: ರಾಜ್ಯದ ಐಎಎಸ್ ಅಧಿಕಾರಿ ಪಿ.ಹೇಮಲತಾ ಅವರನ್ನು ಕೊಚ್ಚಿನ್ ವಿಶೇಷ ಆರ್ಥಿಕ ವಲಯದ ಅಭಿವೃದ್ಧಿ ಆಯುಕ್ತರನ್ನಾಗಿ ನೇಮಿಸಲು ಕೇಂದ್ರ ಸಿಬ್ಬಂದಿ, ತರಬೇತಿ ಇಲಾಖೆ ಒಪ್ಪಿಗೆ ನೀಡಿರುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿಶೇಷ ಅರ್ಥಿಕ ವಲಯುಎ ಆಫ್ಲ್ಯ್ಯು-ಕರಬೇತಿ ಇಲಾಖೆ ಒಪ್ಪಿಗೆ ನೀಡಿರುವುದಾ ವಂದಿತಾ ಶರ್ಮ ಅವರಿಗೆ ಪತ್ರ ಬರೆದಿದೆ.

ದೆಂದರ್ ಪ್ರಕಬಣೆ

2022-23ನೇ ಸಾಲಿನ ನಗರಸಭಾ ಅನಿರ್ವಾನದಲ್ಲಿ ವಾರ್ಷಿಕ ನಿರ್ವಹಣೆ ಮಾಡಲು ಸಂಬಂಧನಟ್ಟ ಟೆಂಡರ್ ಹಾಕ್ಕುಮೆಂಚನ ಮತ್ತು ಹಾಗೂ ಸಂಚರ್ಣಿಸುತ್ತಿದ್ದರು. ಹಾಕ್ಕುಮೆಂಚನ ಮತ್ತು ಹಾಗೂ ಸಂಚರ್ಣಿಸುತ್ತಿದ್ದರು. ಹಾಕ್ಕುಮೆಂಚನ ಮತ್ತು ಹಾಗೂ ಸಂಚರ್ಣಿಸುತ್ತಿದ್ದರು. ಹಾಕ್ಕುಮೆಂಚನ ಮತ್ತು ಹಾಗೂ ಸಂಚರ್ಣಿಸುತ್ತಿದ್ದರು. ಹಾಕ್ಕುಮೆಂಚನ್ನು ಮಾಡಲು ಸಾರ್ವಹಿಸಲಾಗಿದೆ. ಈ ಕೇಳಿಂದ ಕಾರ್ಮಾರ್ಯರು ಸಾರ್ವಹಿಸಲಾಗಿದ್ದರು. ಮತ್ತು ಮಾಡಲು ಸಂಪರ್ಧಿಸುತ್ತಿದ್ದರು. ಮತ್ತು ಮಾಡಲು ಸಂಪರ್ಧಿಸುತ್ತಿದ್ದರು. ಮತ್ತು ಮುಂದು ಸಂಪರ್ಧಿಸುತ್ತಿದ್ದರು. ಮತ್ತು ಮುಂದು ಸಂಪರ್ಧಿಸುತ್ತಿದ್ದರು. ಮುಂದು ಸಂಪರ್ಧಿಸುತ್ತಿದ್ದರು. ಮುಂದು ಸಂಪರ್ಧಿಸುತ್ತಿದ್ದರು. ಮುಂದು ಸಂಪರ್ಧಿಸುತ್ತಿದ್ದರು. ಮುಂದು ಸಂಪರ್ಧಿಸುತ್ತಿದ್ದರು. ಮುಂದು ಸಂಪರ್ಧಿಸುತ್ತಿದ್ದರು. ಮಾಡಲು ಸಂಪರ್ಧಿಸುತ್ತಿದ್ದರು. ಸಂಪರ್ಧಿಸುತ್ತಿದರು. ಸಂಪರ್ಧಿಸುತ್ತಿದ್ದರು. ಸಂಪರ್ಧಿಸುತ್ತಿದ್ದರು. ಸಂಪರ್ಧಿಸುತ್ತಿದ್ದರು. ಸಂಪರ್ಧಿಸುತ್ತಿದ್ದರು. ಸಂಪರ್ಧಿಸುತ್ತಿದ್ದರು. ಸಂಪರ್ಧಿಸುತ್ತಿದರು. ಸಂಪರರ್ಧಿಸುತ್ತಿದರು. ಸಂಪರ್ಧಿಸುತ್ತಿದರು. ಸಂಪರ್ಧಿಸುತ್ತಿದರು. ಸಂಪರ್ಧಿಸುತ್ತಿದರು. ಸಂಪರ್ಧಿಸುತ್ತಿದರು. ಸಂಪರ್ಧಿಸುತ್ತಿದರು. ಸಂಪರ್ಧಿಸುವ ಸಂಪರ್ಧಿಸುತ್ತಿದರು. ಸಂಪರರ್ಧಿಸುತ್ತಿದರು. ಸಂ

ಸಹಿ/- ಪೌರಾಯುಕ್ತರು, ನಗರಸಭೆ, ಕನಕಮರ

		ಚಿಗಳ ಪರವಾಗಿ, ಕೆಳಸ್ತುವಾರವು, ಕೆಳಗಿನ ಐಟಂಗಳ ಕರಬರಾಜಗ ಸ್ಥೆ ಆಪ್ಡಾನಿಸಿದ್ದಾರೆ. ಟೆಂಡರ್ ಮಾ		or thees imaged the thirthese sectors
3	that test	ಸಂಕೃತ್ವ ವಿವರಣೆ	ಶ್ರಮಾಣ	dear conjust tipe
1	60235023	च्चावत अर्थन्त्रे-C-4.52 हेर्च अपूर्वाल ४०, एवंकेअस्थात-१९३)	50 turns	27-43-2023
2	60225614	11(11) 53 65 / 60 65 100 2011 13(12) 11 11 11 11 11 11 11 11 11 11 11 11 11	es turno:	34-43-2023
3	562310902	ADA ARGONT BOOT 24% X LS ISLEEDER	450 8,2207/C	19-04-1013
4	352215732	ಕ್ಕಳಸದ 22ಸೆಡವರ ದೋಗಿ ದಿಚರ ಕ್ಷಂಗ್	1533 tonino	03-04-1023
5	38231007	ಡ್ರಾಯಂಗ್ ಕಂ. ಎಎಎರ್-೧೭۱۱೧1 ಎಎರ್ಟ್ ಗೆ ಮಲಿಂಗ್-3	6599 ಸಂಖ್ಯಾಣ	04-04-2023
6	33231085	ಎರ್ಪಡೆ ಕಿಯಡ ಮಾಗಿಗಾಗಿ ಫೀರ್ ಬೆರ್ನಾಗಿ ಪ್ರೇಕ್ ಡಿಸ್ಟ	SI todyto	07-04-1023
7	33221227	iger har eigene exceens	וא לביות	11-04-2013
×	33231925	ained nea sit.	2517 राज्युगरा	13-04-1013
9	33230090	מולמק שוניף אנ. מינ או וומקים-צמולמה א מולפור	4153 ಸಂಪ್ರಗಾಣ	18-04-1013
10	45231262	43 ಕಡಬ್ಸ್ಕೆ ಬ್ರಹಕರ ಅಲ್ಲಿರಗಳುರ್	32 turns	03-04-1023
11	33235006	LEGREGOR SET (APRESA-SES STAFF KO-1174619)	114 deric	17-04-1023
12	25231028	der an toget	Me rought	63-04-2023
B		GOOT MA LEGT AG	953 ALTRO	19-04-2013
14	112212680	בעיים של בשל משל של בשל או בשנים או בשלים ביותר אר	ins district	05-04-2023
15	56231091	AND LAISON BROOT 124 X 15 HANDE	600 t,2256	24-44-2023
16	56231098	ALL UTCOM SHOP 194 X LS HARAGE	700 E.DEE.TVD	04-05-2023
17	60235037	12 50 1 - AD 82 50, 2000 MILAD-1218 FEA BLOTH GET FAT	Im derne	17-04-2023
16	60235040	४ वर्षे । क्रक् १८ - १० ध्रे २०. ध-१४५ तम ८०४० ध्रुटर धर	40 XC/00	14-44-2023



### ಅಂಚೆ ಮತಪತ್ರ ಮತ್ತು ಸಂಪರ್ಕ ರಹಿತ ಇ-ಮತದಾನದ ಸೂಚನೆ

ಕಂಪನಿಯ ಸದಸ್ಯರಿಗೆ ಈ ಮೂಲಕ ಸೂಚಿಸುವುದೇವೆಂದರೆ, ಕಂಪನಿಗಳ ಕಾಯ್ದೆ 2013, ಕಲಂ 108, 110 ಹಾಗೂ ಇತರ ಆಸ್ತಯವಾಗುವ ನಿಬಂಧನೆಗಳು ಯಾವುದಾದರೂ ಇದ್ದಲ್ಲಿ, ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ), ನಿಯಮಗಳು 2014ರ ನಿಯಮ 20 ಮತ್ತು 22, ಓದಿಕೊಂಡಂತೆ (ಪ್ರಸ್ತಿತ ಜಾರಿಯಲ್ಲಿರುವ ಶಾಸಜುದ್ದ ಮಾರ್ಪಾದ್ಯ(ಗಳು) ಮರು ಜಾರಿಗೊಳಿಸುವಿ (ಗಳು) ಸೇರಿದಂತೆ), ಕಾರ್ಮೇರೆಳಗಳು ನಿರ್ಮಾದ್ಯ(ಗಳು) ಸೇರಿದಂತೆ), ಕಾರ್ಮೇರೆಳಗಳು ನಿರ್ಮಾದ್ಯ(ಗಳು) ಮರು ಜಾರಿಗೊಳಿಸುವಿ (ಗಳು) ಸೇರಿದಂತೆ), ಕಾರ್ಮೇರೆಳಳು ಸಮಾರ್ವದ್ಯ(ಗಳು) ಮರು ಜಾರಿಗೊಳಿಸುವಿ ನಿರ್ದೇಶಕ ನಿರಿಸಿ ನಿರ್ದೇಶಕ ನಿರ್ದಿಶಕ ನಿರ್ದಿಶಕ ನಿರ್ದಿಶಕ ಅಂಚೆ ಮತ ಪತ್ಮ ಸಂಪರ್ಕ ರಹಿತ ಇ-ಮತದಾನದ ಮೂಲಕ ಕಂಪನಿಯ ಷೇರುದಾರರ ಅನುಮೋದನೆ ಪಡೆಯಲು ಡೆಪಾಸಿಟರಿಗಳಲ್ಲಿ ದಿನಾಂಕ 8ನೇ ಮಾರ್ಚ್, 2023 ಬುಧವಾರದಂದು ಸದಸ್ಯರ ನೋಂದಣಿ ಮಸ್ತಕ/ಅಥವಾ ಫಲಾನುಧವಿ ಮಾರೀಕರುಗಳ ನೋಂದಣಿ ಮಸ್ತಕದಲ್ಲಿ ತಮ್ಮ ಹೆಸರುಗಳನ್ನು ಒಳಗೊಂಡ ಪೇರುದಾರರಿಗೆ ಕಂಪನಿಯು ಅಂಚೆ ಮತ್ತ ಪತ್ರದ ಸೂಚನೆಯನ್ನು ಬುಧವಾರ, 15ನೇ ಮಾರ್ಚ್, 2023 ರಂದು ವಿದ್ಯುವಾನದ ಮೂಲಕ ರವಾನಿಸಿದೆ.

ಕ್ರ ಸಂ	ವಿಷಯ	ನಿರ್ಣಯದ(ಗಳ) ವಿಧ
1.	ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರುಗಳಿಗೆ ವೇತನ/ಭತ್ಯೆಗಳನ್ನು ಮಂಜೂರು ಮಾಡುವ ಕುರಿತು	ವಿಶೇಷ
2.	ಶ್ರೀ ರವಿ ಪಿ.ಎನ್.ಸಿ. ಮೆನನ್, ಕಾರ್ಯನಿರ್ವಾಹಕೀತರ ನಿರ್ದೇಶಕ ಹಾಗೂ ಕಂಪನಿಯ ಅಧ್ಯಕ್ಷರು, ಇವರಿಗೆ ನೀಡಲಾಗುವ ವೇತನ ಮಂಜೂರು ಮಾಡುವ ಕುರಿತು.	ವಿಶೇಷ

ಅಂಚೆ ಮತ ಪತ್ರದ ಸೂಚನೆಯು ಕಂಪನಿಯ ಜಾಲತಾಣ www.sobha.com ನಲ್ಲಿ ಹಾಗೂ ಕಂಪನಿಯ ಷೇರುಗಳ ಲಿಸಿಂಗ್ ಆಗಿರುವ ಬಿಎಸ್ಇ ಲಿಮಿಟೆಡ್ ("BSE") www.bseindia.com ಹಾಗೂ ನ್ಯಾಷನಲ್ ಸ್ಟಾಕ್ ಏಕ್ಕಚೇಂಡ್ ಆಫ್ ಇಂಡಿಯಾ ಲಿಮಿಟೆಟ್ ("NSE") www.nseindia.com ಪಾಲಾತಾಣಗಳಲ್ಲಿ ಲಭ್ಯವಿದೆ.

ಸದಸ್ಯರಿಗೆ ವಿದ್ಯುದ್ಯಾನದ ಮೂಲಕ ಆಂಚೆ ಮತ ಪತ್ರಕ್ಷಿ ಸಂಪರ್ಕ ರಹಿತೆ ಇ-ಮತೆದಾನ ಮಾಡುವ ಸೌಲಧ್ಯವನ್ನು ಒದಗಿಸಲು ಕಂಪನಿಯ ಮ. ಲಿಂಕ್ ಇನ್ಟ್ರೌಮ್ ಇಂಡಿಂಬಾ ಪ್ರೈವೇಟ್ ಲಿಮಿಟೆಡ್ನ್ (ಲಿಂಕ್ ಇನ್ಟ್ಫೌಮ್) ಸೇವೆಗಳನ್ನು ಬಳಸಿಕೊಂಡಿದೆ. ಇ-ಮತರಾನದ ವಿಸ್ತೃತ ವಿಧಾನವನ್ನು ಅಂಚೆ ಮತ್ತ ಪತ್ರದ ಸೂಚನೆಯೊಂದಿಗೆ ನೀಡಲಾಗಿದೆ. ಸಂಪರ್ಕ ರಹಿತ ಇ-ಮತ್ತದಾನವು ಗುರುವಾರ 16ನೇ ಮಾರ್ಚ್ 2023 ರ ದೆಳಿಗ್ಗೆ 9:00 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗಿ, ಶುಕ್ರವಾರ 14 ನೇ ಏಪ್ರಿಲ್, 2023 ರ ಸಂಜೆ 5:00 ಗಂಟೆಗೆ (ಭಾರತೀಯ ಾನ) ಕೊನೆಗೊಳ್ಳಲಿದೆ. ತದ ನಂತರ ಇ–ಮತದಾನದ ಸೌಲಭ್ಯವನ್ನು ಮೇ. ಲಿಂಕ್ ಇನ್ಟ್ಯಿಮ್ ಇಂಡಿಯಾ ಪ್ರೈಲಿ. (ಲಿಂಕ್ ಇನ್ಟ್ಯೌಮ್) ರವರು ನಿಷ್ಕಿಯಗೊಳಿಸುತ್ತಾರೆ.

ಸದಸ್ಯರು ಒಪ್ಪಿಗೆ ಯಾ ಛನ್ನಾಭಪ್ರಾಯವನ್ನು ಸಂಪರ್ಕ ರಹಿತ ಇ–ಮತರಾನದ ವ್ಯವಸ್ಥೆಯ ಮೂಲಕ ಮಾತ್ರ ತಿಳಿಸಬಹುದಾಗಿದೆ ಹಾಗೂ ಫೌತಿಕ ಮತ ಪತ್ರಗಳನ್ನು ಒದಗಿಸಲಾಗುವುದಿಲ್ಲ. ಕಟ್–ಅಫ್ ದನಾಂಕ ಅಂದರೆ. ಬುಧವಾರ, 8ನೇ ಮಾರ್ಚ್ 2023 ರಂದು ಕಂಪನಿಯ ಸದಸ್ಯರ ನೋಂದಣಿ ಮಸ್ತಕ ಅಥವಾ ಡೆಪಾಸಿಟರಿಗಳು ನಿರ್ವಹಿಸುವಂತಹ ಫಲಾನುಭವಿ ಮಾಲೀಕರ ನೋಂದಣಿ ಮಸ್ತಕದಲ್ಲಿ ತಮ್ಮ ಹೆಸರುಗಳನ ದಾಖಲಿಸಿರುವ ಸದಸ್ಯರು ಮಾತ್ರ ಇ–ಮತದಾನ ಮಾಡಲು ಅರ್ಹರಾಗಿರುತ್ತಾರೆ. ಒಮ್ಮೆ ಸದಸ್ಯರು ನಿರ್ಣಯದ ಮೇಲೆ ಮತದಾನ ಮಾಡಿದ ಮೇಲೆ ಅವನು/ಅವಳು ಅದನ್ನು ಬದಲಾಯಿಸುವುದಕ್ಕೆ ಅವಕಾಶವಿರುವುದಿಲ್ಲ.

-ಮತದಾನ ವಿವರಗಳಿಗೆ ದಯವಿಟ್ಟು ಅಂಚೆ ಮತ ಪತ್ರದ ಸೂಚನೆಯನ್ನು ಪರಿಶೀಲಿಸಿ, ಯಾವುದಾದರೂ ಸಂದೇಹಗಳಿದ್ದಲ್ಲಿ https://instavote.linkintime.co.in ನ ಸಹಾಯ ವಿಭಾಗದಲ್ಲಿ ಇರುವಂತಹ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ('FAQs') ಹಾಗೂ ಇನ್ಸ್ಟಾರ್ವೇಟ್ ಇ-ಮತದಾನದ ಕೈಪಿಡಿಯನ್ನು ಪರಿಶೀಲಿಸಬಹುದು ಅಥವಾ enotices@linkintime ಗೆ ಇ-ಮೇಲ್ ಕಳುಹಿಸಿ ಅಥವಾ ದೂರವಾಣಿ 022-49186000 ಯನ್ನು ಸಂವರ್ಕಿಸಬಹುದು ಅಥವಾ ಶ್ರೀ ವಿಘ್ನೇಶ್ವರ ಜಿ. ಭಟ್, ಕಂಪನಿ ಕಾರ್ಯದರ್ಶಿ ಮತ್ತು ಆನುಸರಣಾಧಿಕಾರಿ ಇವರಿಗೆ investors@sobha.com ಗೆ ಇ-ಮೇಲ್ ಕಳುಹಿಸಬಹುದು.

ಕಂಪನಿ ನಿರ್ದೇಶಕ ಮಂಡಳಿಯು ಸಂಪರ್ಕ ರಹಿತ ಇ-ಮತದಾನದ ಪ್ರಕ್ರಿಯೆಯು ನ್ಯಾಯೆಯುತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಸುವ ಸಲುವಾಗಿ ತ್ರೀ ನಾಗೇಂದ್ರ ಡಿ. ರಾವ್ (ಸದಸ್ಯತ್ವದ ಸಂಖ್ಯೆ 5553, COP ಸಂಖ್ಯೆ 7731) ವೃತ್ತಿಪರ ಕಂಪನಿ ಕಾರ್ಯದರ್ಶಿಯವರನ್ನು

ಅಂಚೆ ಮತ ಪತ್ರದ ಇ-ಮತದಾನದ ಫಲಿತಾಂಶಗಳನ್ನು ಭಾನುವಾರ ಏಷ್ಕಿಲ್ 16, 2023 ರಂದು ಅಥವಾ ಅದಕ್ಕೂ ಮುಂಚಿತವಾಗಿ ಘೋಷಿಸಲಾಗುವುದು. ಈ ಫಲಿತಾಂಶಗಳನ್ನು ಮತ್ತು ಪರಿಶೋಧಕ ವರದಿಯನ್ನು BSE ಮತ್ತು NSE ಗಳಿಗೆ ತಿಳಿಸಲಾಗುವುದು ಹಾಗೂ ಕಂಪನಿಯ ಜಾಲತಾಣ www.sobha.com ನಲ್ಲಿ ಅಪ್ ಲೋಡ್ ಮಾಡಲಾಗುವುದು.

ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದ ಜ್ವರ ಸಂಬಂಧಿ ಪ್ರಕರಣ ಹೆಚ್ಚಳ

# ಬಿಸಿಲ ಬೇಗೆ: ಅನಾರೋಗ್ಯ ಬಾಧೆ

ಉಷ್ಯಾಂಶ ಹೆಚ್ಚಳ, ದೂಳಿನ ಕಣಗ ಳಿಂದಾಗಿ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜ್ಞರ ಪೀಡಿತರಾಗುತ್ತಿ ಳಂದಾಗ ನಗರದ ಜನರು ಹೆಚ್ಚಿ ಸಂಖ್ಯೆಯಲ್ಲಿ ಜ್ವರ ಪೀಡಿತರಾಗು ದ್ದಾರೆ. ಆಸ್ಪತ್ರೆಗಳಿಗೆ ಭೇಟ ನೀಡುತ್ತಿರು ಮಂದಿ ಜ್ವರ ಸಂಬಂಧಿ ಸಮಸ್ಯೆಗಳಿಗೆ ತಪಾಸಣೆ ಮಾಡಿ ಸಿಕೆಕ್ ರರೋಗಿಗಳಲ್ಲಿ ಶೇ 300 

ಬಸಲ ಧಗ ದಿನದಿಂದ ದಿನಕ್ಕ ಎರತೊಡಗಿದೆ. ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಪಿಯಸ್ ಇದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಪಿ ಯಸ್ವರಗೂ ಇಳಿಕೆಯಾಗುತ್ತಿದೆ. ಈ ರೀತಿ ತಾಪಮಾನದಲ್ಲಿ ಆಗುತ್ತಿರುವ ವ್ಯತ್ಯಾಸಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಸ್ಪಸ್ಥರಾಗುತ್ತಿದ್ದಾರೆ. ಆಸ್ಪತ್ರೆಗಳ ವೃತ್ಯಾಸಕ್ಕೆ ಮಕ್ಕಲಾ ಹಚ್ಚಿನ ಸಂಖ್ಯೆಯಲ್ಲ ಅಸ್ಪಸ್ಥರಾಗುತ್ತಿದ್ದಾರೆ. ಆಸಕ್ತಿಗಳ ದಾಖಲಾತಿಯಲ್ಲಿ ಅರ್ಧದಷ್ಟು ಮಂದಿ ವೈರಾಣು ಸೇರಿ ವಿವಿಧ ಮಾದರಿಯ ಜ್ವರ, ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ವೆ ಪಡೆಯುತ್ತಿರುವವರಾಗಿದ್ದಾರೆ.

ಆಸ್ಪತ್ತೆ, ಕಿಮ್ಸ್,

<b>್ರಾಮ</b> ನೃಯರೃ	
5-0505 gran to 25072 2013 3025 thoday 250	ತ ಗೆ ಸಿದ್ದಪಡಿ
ಕೆಲಸದ ಹೆಸರು, ಅಂದಾಮ ಮ ಕೊನೆಯ ದಿನಾಂಕ ಕೆಳಕೆಂಡಂತಿದೆ:	
ಕೆಲಸದ ಹೆಸರು	ಎಂದು ಬ್ರಾನ್
ಚಿಕ್ಕಮಗಳೂರು – ಪಾದಿಪಳ್ಳಿ ಮತ್ತು ಪಾದಿಪಳ್ಳ – ಬೇಲೂರು : ಯೋಜನೆಗಾಗಿ ಇಂಜನಿಯರಿಂಗ	ನಡುವೆ ಹೊಸ ಮಾರ್ಗ
ಮತ್ತು ಕನ್ನಲ್ಲಕ್ಷನ್ (ಇಪಿಸಿ) ಗಾತ್ರಿ ನಿರ್ವಹಣಾ ಸೇವೆಯನ್ನು :	ಗ ಮೂಲಕ ಯೋಜನಾ ಒದಗಿಸಲು ಅಧಿಕೃತ
ಇಂದನಿಯರ್ ನೇಮಕಾರ್ತಿಗಳಿಗೆ (ಚೆಂಡರ್ ಉಲ್ಲೇಖ ಸಂ, ಸಿಕೆಎಂ-	

31-03-2023 does 11:00 notice?



ದೇಶವಾಗಿದ್ದು ಆದುದರಿಂದ ಎದ್ ರಾವ್ ವೃತ್ತದ 60 ಡಿ ಗೃಹಗಳನ್ನು ನೆಲಸಮಗೊಳಿಸಲು ಸಾಂಕ: 20.03.2023 ರಂದು ಗೈ 10.00 ಗಂಟೆಗೆ ಸರಿಯಾಗಿ ಪಾದ್ರಿಮರಂ ಮೊಲೀಸ್ ಠಾಣೆಯ ರಿಂದ್ ರಾವ್ ವೃತ್ತ ಮೊಲೀಸ್ ವಸತಿ ಕಗಳ ಸಮುಚ್ಚಯ ಆವರಣದಲ್ಲಿ ರ್ವಜನಿಕ ಟಿಂಡರ್ ಕಂ ಬಹಿರಂಗ ಭ್ಯ ಭಾಗವಹಿಸುವುದರ ಟಿಂಡರ್ಗಳನ್ನು ಸಲ್ಲಿಸುವುದು ಕಟ್ಟಡ ನೆಲಸಮಗೊಳಿಸುವ ಸದರಿ ಕಟ್ಟಡ ನೆಲಸವುಗೊಳಿಸುವ ಕಾಮಗಾರಿಯನ್ನು ಪಡೆಯಬಹುದಾಗಿದೆ.



ಈ ಅವಧಿಯಲಿ ಅತಿನೇರಳೆ ಕಿರಣಗಳು ಬಲಿಷ್ಠವಾಗಿರುತ್ತವೆ. ಮಕ್ಕಳು, ವೃದ್ಧರ ಆರೋಗ್ಯಕ್ಕೆ ಅದ್ಯತೆ ನೀಡಬೇಕು. ಶುದ್ಧ ನೀರನ್ನು ಹೆಚ್ಚು ಕುಡಿಯಬೇಕು.

ದಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ

ನಾರಾಯಣ ಹೆಲ್ ಸೇರಿದಂತೆ ಪಮುಖ ಆಸ್ಪತ್ರೆಗಳಿಗೆ ಭೇಟ ನೀಡುತ್ತಿರುವ ಹೊರ ರೋಗಿಗಳಲ್ಲಿ ಶೇ 10 ಹಾಗೂ ಅದಕ್ಕಿಂತ ಅಧಿಕ ರೋಗಿಗಳು ಉದರಬೇನೆ, ಕಾಲರಾ, ಬೆವರು ಗುಳ್ಳೆಯಂಥ ಸಮಸ್ಯೆ

ಕಾಲರಾ, ಬಎಎ, ಒ್ಯ ಗಳಿಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ ಕೋವಿಡ್ನಾನಿಂದ ರಾಜಾಷಿಯೂ ಹೆಚ್ಚಾಗಿದೆ. జాన్ర దాబలాతయిన యక్కాగిద. ప్రేయ ప్రకరణగత 300ర అను-జాగినల్లిదే. సద్య 50 మంది అశ్వత్రి జికిత్తగే ఒళగాగిద్దారే. కళిద 30గళ అరంభదల్లి ఈ సంఖ్య ఓందర ఆనుడాగినల్లిత్తు నెద్ద 12 మంది జనియు, మువరు ఎబ్బాదయి. ఇబ్బరు పంఠలకటకో నేవిత మనియు. ఇబ్బరు పంఠలకటకో నేవిత మనియు. ್ತು ಕಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಸಾಮಾನ್ಯ ಹಾಸಿಗೆಯಲಿ ಚಿಕಿತ್ತೆ ಪಡೆದುಕೊಳ್ಳುತ್ತಿದ್ದಾರೆ.

#### ₹ 8.54 ಕೊಲಟ ದಂದ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಬೆಂಗಡೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಕರ್ಥ ಪಡಿಸಿಕೊಳ್ಳಲು ಶೇ 50ರಷ್ಟು ರಿಯಾಯಿತಿಯಲ್ಲಿ ಎರಡನೇ ಬಾರಿಗೆ ಅವಕಾಶ ನೀಡಲಾಗಿದ್ದು, ಈ ಬಾರಿ ₹ 8.54 ಕೋಟಿ ಸಂಗ್ರಹವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ

ಸಲ್ಲಿಸಿದ್ದ ಪ್ರಸ್ತಾವ ಒಪ್ಪಿದ್ದ ಸರ್ಕಾರವು, ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಮೊದಲ ಸುತ್ತಿನಲ್ಲಿ ಸಾಕಷ್ಟು ಸವಾರರು ದಂಡ ಪಾವತಿಸಿದ್ದರು. ಅವಧಿ ಮುಗಿದ ಬಳಿಕ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು. ಪಿಡಿಎ, ಪೇಟಿಎಂ, ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಮೂಲಕ 2,96,150 ಮಂದಿ ದಂಡ ಪೊಲೀಸ್

ಅರ್ಬ ಪ್ರಟಣೆ ಸಂ. 565/ಎಸ್ಟ್ ಬಿಎಸ್)3,7023 ರಾಷ್ಟ್ರಪತಿಗಳ ಪರವಾಗಿ ಕೆಳಸುವಾರದು ನೈಮನ್ನ ರೈಲ್ವೆ ಬೆಂಗಳೂರು ವಿಧಾಗದ ಕೆಳಕಂಡ ಲೈಲ್ವ ಕರ್ಮಿಸ್ ಆಧಾರದ ಮೇಲೆ ಮೂರು ವರ್ಷಗಳ ಅವರಿಗೆ ಕಾವುದಿಸ್ತುವ ಬೆಳೆದ ಸ್ಪವಸ್ಥೆಯಲ್ಲಿ ಬ್ಲರ್ಡ / ಸಾಮಾನ್ಯ ಬೆಳೆಟ್ಗಳನ್ನು ನೀಡಲು ಪ್ರೇಷಣೆ ಬೆಳೆಟ್ ಬಳಿಂಗ್ ವಿವೆಲಸ್ಗಳ ನೇಮಿಕಾತಿಗಾಗಿ

	ಶಿಲ್ರಾಣದ ಹೆಸರು	ವಿದ್ಯಾಣದ ಕೋಡ್	ನಿಲ್ದಾಣದ ದರ್ಜೆ	
ಶ್ರವಣದೆಳಗೊಳ		ಎಸ್ಪಪ್ಪ	ಎನ್ಎಸ್ಜೆ	
er zoz	en finden Dance may state	5 : 17-04-2023 doct 10.0	0 ಗಂಟೆಯಿಂದ 15.00 ಗಂಟೆಯವ	
	dut inthet www.swr	Indianraliways.gov.in	ಗೆ ವಾಗ್ ಆರ್ ಮಾಡಿ.	

SWRELY ( SOUTH ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರ ಕಛೇರಿ, ಗುಆ/ಗುನಿ ವಿಭಾಗ, ಬಿಬಿಎಂಪಿ ಕೇಂದ್ರ ಕಛೇರಿ, ಎನ್.ಆರ್. ಚೌಕ, ಬೆಂಗಳೂರು – 560 002.

ತಿದ್ದುಪಡಿ–1 ಮುಕ್ತಿಗಳು ವಿನ್ಯಾಗಿದ್ದಾರೆ.

ಪತ್ರಿ ಚುರ್ಮ ಅಧಿಸೂವ ಸಂಭ್ರೆಗಳುವ ರಷ್ಟ್ರೆ ಚಾರ್ಮಾ(ಗಿಆ್ರಗುನಿ)/ವರ್ಸ್/ಚರ್ವರ / 01/2022-23 ದಿ: 13.03.2023 ರಷ್ಟ್ರೆ ಚಾರ್ಮಾ(ಗಿಆ್ರಗುನಿ)/ಮನ್ನ/ಚರ್ಡ್/01/2022-23 ದಿ: 13.03.2023 ರಷ್ಟ್ರೆ ಕಾರ್ಮಾ(ಗಿಆ್ರಗುನಿ)/ಬಿಎಸ್/ಚರಿಡ್/01/2022-23 ದಿ: 13.03.2023 ರೀವ್ರೆ ಕಾರ್ಮಾ(ಗಿಆ್ರಗುನಿ)/ದವ/ಚರ್ಚ್/01/2022-23 ದಿ: 13.03.2023 ರೀವ್ರ್/01/2022-23 ದಿ: 13.03.2023 ರೀವ್ರೆಗೆ ಕಾರ್ಯಾಗಿಡ್ಗಳು ಕ್ರಮ್ಮೆ ಚಿರುದ್ ವೇಳುಪಟ್ಟ ದಿನಾಂಕಗಳನ್ನು ಈ ಕೆಳಕಂಡಂತೆ ಶಿಂಗರವಿಸಲಾಗಿದೆ.

ವಿವರಗಳು	ದನಾಂಕಗಳು	ಮರುನಿಗದಿಪಡಿಸಲಾದ ದಿನಾಂಕೆಗಳು
ಧರ್ತಿಮಾಡಲಾದ ಟಿಂಡರ್ ಡಾಕ್ಯುಮೆಂಟ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ	21.03.2023	23.03.2023
ತಾಂತ್ರಿಕ ಬಿಡ್ ತೆರೆಯುವ ದಿನಾಂಕ	23.03.2023	24.03.2023

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜ ಚೌಡಯ್ಯ ಕತ್ತೆ ನಿಮಾರ ಪಾರ್ಕ್ ಪಕ್ರಿಮ, ಬೆಂಗಳೂರು-ನೀ

ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14-Aರ ಅಡಿಯಲ್ಲಿ ಈ ಕೆಳಕೆಂಡ ಅರ್ಜಿದಾರರು ಕೈಗಾರಿಕೆ (ಡೈಟಿಕ್) ವಲಯದಿಂದ ವಸತ ಉಪಯೋಗನ್ನಾಗಿ ಭೂಗುಪರಿಯೋಗ ಬರಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಗುಪರಿಯೋಗ ಬರಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಗುಪರಿಯೋಗ ಬರಲಾವಣೆ ಪೂರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಗುಪರಿಯೋಗ ಬರಲಾವಣೆ ಪ್ರಾವನ ಬಗ್ಗೆ ಯಾವುದೇ ಆಕ್ಷೇವಣೆಗಳನ್ನು, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಅಕ್ಷೇವಣೆಗಳನ್ನು ಲಿಮಿತವಾಗಿ ನಗರ ಯೋಜಕ ಸದಸ್ಯದು, ವೆಂಗಳೂರು ಅಧ್ಯವೃದ್ಧಿ ಪ್ರಾಧೀಕರ, ಬೆಂಗಳೂರು ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇವಣೆಗಳನ್ನು ವರಿಗಣಿಸುವುದಿಲ್ಲ.

g, xo.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮದ ವಿವರ	ಸರ್ಜೆ. ನಂ	ಎ-ಗುಂ	ವರಿದ್ದತ ಮಹಾಯೋಜನೆ- 2015ರ ಪ್ರಕಾರ ಭೂಲಾಪಯೋಗ	ಬರಲಾವಣೆ ಕೋರಿರುವ ಧೂರಾವಯೋಗ
1	M/s, Golden Gate	ವೆಂಗಳೂರು	ವರ್ಜೂರು	ಕಸವನಹಳ್ಳಿ	29/6	01-05	ಕ್ರೆಗಾರಿಕೆ	ವಸತಿ
2	Projects	ಪೂರ್ವ			30/2A	3-10.25	(ಹೈಟಿಕ್)	
3		1			30/2B	3-6.50		
		2,335				7-21.75		

ಟ್ಟು [-11.75]
ಹೂ ಆರ್ಜಿದಾರರು ಪ್ರಸ್ತಿನ ಜಮೀನೆಗಳನ್ನು ಕೃಶಾಂಕೆ (ಡೈಟಿಕ್) ಪಲಯದಿಂದ ವಸತಿ ಅಪರೋಗಣ್ಯಗಿ ಧೂಲಾದಯೋಗ ಬರಲಾವಣೆ ಮಾಡಿ ವಿಶ್ವಾಸ ಅಭಿವೃದ್ಧಿಪಡಿಸುವುದರಿಂದ ಸಾರ್ವಜನಿಕರು ದೋಗ್ಯ ಬೆರೆಯಲ್ಲಿ ನಿವೇಶನಗಳು ಬರಲಾವಣೆ ಮಾಡಿ ವಿಶ್ವಾಸ ಅಭಿವೃದ್ಧಿಪಡಿಸುವುದರಿಂದ ಸಾರ್ವಜನಿಕರು ದೋಗ್ಯ ಬೆರೆಯಲ್ಲಿ ನಿವೇಶನಗಳು ಅಭ್ಯವಾಗುತ್ತದೆ. ವಿಶ್ವಾಸ ಅಭಿವೃದ್ಧಿ ಸಾಮಾರಾಗಳು ಪಡೆಯವಾಗ ಸ್ಥಳೀಯ ಕೂಲ ಕಾಮೀಕರಿಗೆ ಉದ್ದೋಗ ದೊರಕುತ್ತದೆ. ಈ ವಿಶ್ವಾಸದ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಮತ್ತಿ ಯೋಜನಾ ಬರುವಂದ ವಿಶ್ವಾಸದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಮತ್ತು ಸರ್ವಜನಿಕರು ಬರುವಂದೋಗ್ಯತ್ತೆ ಭ್ರವಾಗುತ್ತವೆ ಎಂಬ ಸಾರ್ವಜನಿಕರು ಸಾರ್ವಜನಿಕರು ಸಂಪರ್ವಜನೆಗಳು ಮಾರ್ವಜನಿಕರು ಸಂಪರ್ವಜನೆಗಳು ಮಾರ್ವಜನಿಕರು ಸಾರ್ವಜನಿಕರು ಸಾರ್ವಜನಿಕರು ಸಾರ್ವಜನಿಕರು ಸಾರ್ವಜನಿಕರು ಸಾರ್ವಜನಿಕರು ಸಾರ್ವಜನಿಕರು ಸಾರ್ವಜನಿಕರು ಸಂಪರ್ಧಜನಿಕರು ಪರೀಸಿಕರು ಸಂಪರ್ಧಜನಿಕರು ಸಂಪರ್ಧಜನಿಕರು ಸಂಪರ್ಧಜನಿಕರು ಸಂಪರ್ಧಜನಿಕರು ಸಂಪರ್ಧಿಗಳು ಸಂಪರ್ಧಜನಿಕರು ಸಂಪರ್ಧಜನಿಕರು ಸಂಪರ್ಧಜನಿಕರು ಸಂಪರ್ಧಜನಿಕರು ಸಂಪರ್ಧಿಸಿರುವುದನಿ ತಿಳಿಸುತ್ತಾರೆ.

BDA/PRO/CLU/43/2022-23

### ವೈದ್ಯರು ನೀಡಿದ ಪ್ರಮುಖ ಸಲಹೆಗಳು

- ರಸೆ ಬದಿಯ ಅಹಾರ ಸುರಕಿತನ

- ප්‍රය ප්‍රයේ ප්‍රශ්‍ය ප්‍රයේ ප්‍යේ ප්‍රයේ ප්‍යේ ප්‍රයේ ප්‍යේ ප්‍යයේ ප්‍ය

#### ವೈರಾಣು ಜ್ಞರದ ಪ್ರಮುಖ ಲಕ್ಷಣಗಳು

- ತೀವ್ರ ಆಯಾಸ, ದಣಿವು
   ತಲೆನೋವು
- কঠানাত্র্য
   কঠানাত্র্য
   কথানাবিশ্র ভস্কর্ত্ত

ಈ ವರ್ಷ ರಾಜ್ಯದಲ್ಲಿ 10 ಗಳುಹರಡಿ,ಸಾಂತ್ರಾಮಿಕರೋಗಣಣೆಸಿ.
ಎಚ್1ಎನ್1 ಪ್ರಕರಣಗಳು ವರದಿ ಕೊಳ್ಳುತ್ತದೆ ಎಂದು ವಿಕ್ಕೀರಿಯಾ
ಯಾಗಿವೆ. ಡೆಂಗಿ ಸಂಬಂಧ ನೆಗರದಲ್ಲಿ ಆಸಕ್ಷೆಯ ಪ್ರೆದ್ಯಕ್ಕೂಯ ತಿಳಿಸಿದರು.
1,500ಕ್ಕೂ ಅಧಿಕ ಮಂದಿಯಾವೆ.
ಪ್ರತಿ ವರ್ಷ ಈ ಅವಧಿಯಲ್ಲಿ
ತನಾಸಕನೆ ಒಳಸದಿಸಲಾಗಿದೆ. ವೈರಾಣು ಜ್ವರ ಉಲ್ಯಣವಾಗು500ಕ್ಕೂ ಅಧಿಕ ಮಂದಿಯು ರಕ್ತದ ಪ್ರದೇಷ ಜ್ವರ ಉಲ್ಯಣವಾಗುಮಾದರಿ ಪರೀಕ್ಷೆ ಮಾಡಲಾಗಿದ್ದು, ಹರಡುತ್ತದೆ, ಮಾರ್ಗವನಾ ಭರಿಸಿದರೆ
285 ಮಂದಿಯಲ್ಲಿ ಡೆಂಗಿ ದೃರ್ಧಕಟ್ಟದೆ. ಸೋಂಕಿತ ವೃತ್ತಿ ಸೀದಿದಾಗೆ, ಕೆಮ್ಮಿದಾಗಿ 28ಕೂನ್ಗೆಗುನ್ನಾ ಸಂಬಂಧ 400ಕು ಅಧಿಕರನ್ನು ತಪಾಸಣೆ ಮಾಡಲಾಗಿದ್ದು 34 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ 400% ಅಧಿಕರನ್ನು ತಪಾಸಣೆ ಮಾಡಲಾಗಿದ್ದು, 34 ಮಂದಿಯಲ್ಲಿ ಈ ಜ್ವರ ದೃಢಪಟ್ಟದೆ. ಶುದ್ಧ ನೀರು ಬಳಸಿ: 'ಬೇಸಿಗೆಯಲ್ಲಿ ನೀರಿನಿಂದಲೇ ಹೆಚ್ಚು ರೋಗಗಳು ಹರದುತ್ತವೆ. ಹೀಗಾಗಿ, ಶುದ್ಧ ನೀರು ಕುಡಿಯುವುದು ಮುಖ್ಯ ರಸ್ತೆ ಬದಿಯ ಆಹಾರ ಪದಾರ್ಥ, ಕತ್ತರಿಸಿದ ಹಣ್ಣು ಗಳನ್ನು ತಿನ್ನುವುದರಿಂದ ರೋಗಾಣು

ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಹೊಮ್ಮುವ ಹನಿಯು ಗಾಳಿಗೆ ಸೇರದಂತೆ ತಡೆಯಬಹುದು ಸೇರದಂತೆ ತಡೆಯಬಹುದು. ಟೈಪಾಯಿಡ್ ಸೇರಿ ವಿವಿಧ ಜ್ವರಗಳ ಚಿಕಿತ್ತಿಗೆ ರೋಗಿಗಳು ಬರಲಾರಂ-ಭಿಸಿದ್ದಾರೆ. ಈ ಅವಧಿಯಲ್ಲಿ ನೀರು, ಆಹಾರ ಸೇವಿಸುವಾಗ ಜಾಗ್ರತೆ ವಹಿಸಬೇಕು' ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ಹೇಳಿದರು.



ಗೋವಾದಲ್ಲಿ ಇತೀಚೆಗೆ ನಡದ ಕಾಮನ್೩ವಲ್ಲ್ ಕಾನೂನು ಸಮೇಳನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಸಿ.ಎಂ.ಆರ್ ಯೂನಿವರ್ಸಿಟಿ ಆಫ್ ಲೀಗಲ್ ಸ್ಪಡೀಸ್ನ ವ ನಂಬಿಯಾರ್, ರಿಶ್ಚಿ ಸಿಂಗ್ ಮತ್ತು ಲೇಖನಾ ಪದ್ಮನಾಭನ್ ಅವರಿದ್ದ ತಂಡ ಧಿತೀಯ ಸ್ಥಾನ ಪಡೆದುಕೊಂಡಿದೆ

# ಬಿಡಿಎಗೆ ಈಸ್ಟ್ ಇಂಡಿಯಾ ಕಂಪನಿ ಮನಃಸ್ಥಿತಿ: ಹೈಕೋರ್ಟ್ ಛೀಮಾರಿ ಚಂಗಳೂರು: 'ಬೆಂಗಳೂರು ಅಭಿವೃದ್ಧಿ ಪನ್ನ ರಮ್ಮಗೊಳಿಸಿದೆ.

ಹಂದಿದೆ' ಎಂದು ಲೀನಾಗಿ ಹೈಕೋರ್ಟ್, ಹಾಕಿರುವ ಸ್ವಾಧೀನದ ವ್ಯಾಜ್ಕವೊಂದರಲ್ಲಿ ಭೂ ಮಾಲೀಕರಿಗೆ ವರ್ಗಾವಣೆ 🧀

ಮಾಲೀಕರಿಗೆ ವರ್ಗಾವಜೆ ಅಧಿವೃದ್ಧಿ ಹಕ್ಕು (ಚಿಡಿಆರ್) ಒಂದು ವೇಳೆ ಪ್ರಮಾಣವತ್ತ ನೀಡುಕ್ತಮ್ಮ ಹೆಚ್ಚು ಚಿಡಿಆರ್) ಒಂದು ವೇಳೆ ಪ್ರಮಾಣವತ್ತ ನೀಡುಕ್ತಮ್ಮ ಹೆಚ್ಚು ಚಿಡಿಆರ್, ಬಿರುವಾದರೆ ಬಿಡಿಪಿ ಹಿಸಿದೆ.

ಜಯಮ್ಮ ಮತ್ತಿತರರು ಸಲ್ಲಿಸಿದ್ದ ₹1 ಸಾವಿರವನ್ನು ಅರ್ಜಿದಾರರಿಗೆ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ದಂಡವಾಗಿ ಪಾವತಿಸಬೇಕು ಮತ್ತು ನ್ಯಾಯಮೂರ್ತಿಕ ಕೃಷ್ಣ ಎಸ್. ದೀಕ್ಷಿತ" ಆ ದಂಡದ ಮೊತ್ತವನ್ನು ತನಿ ಅವರಿದ್ದ ಪಕನದನ್ನ ನ್ಯಾಯಪೀಠ, ಅಧಿಕಾರಿಯಿಂದ ನಿಯಮಾನು 'ಚಬಿಆರ್ ನೀಡಲು ಆಗುವುದಿಲ್ಲ' ವಸೂಲು ಮಾಡಬೇಕು' ಎಂ ಎಂದು ಬಿಡಿಎ ನೀಡಿದ್ದ ಆದೇಶ ನ್ಯಾಯಪೀಠ ಅದೇಶದಲ್ಲಿ ತಿಳಿಸಿದೆ.

ವನ್ನು ರದ್ದುಗೊಳಿಸಿದೆ.
"ಅರ್ಜಿದಾರರಿಗೆ ಟಿಡಿಆರ್ ಪ್ರಮಾಣ ಪತ್ರಗಳನ್ನು ವಿತರಿಸಬೇಕು. ಮೂರು ತಿಂಗಳಲ್ಲಿ ಹೈಕೋರ್ಟ್ ಅದೇಶ ಪಾಲನೆ ಬಗ್ಗೆ ರಿಜಿಸ್ಟ್ರಾರ್ ಜನರಲ್ ಆವರಿಗೆ ಈ ಕುರಿತ ವರದಿ ನೀಡಬೇಕು'

# ಶಿಕ್ಷಕರಿಗೆ ಪುಟ್ಟಣ್ಣ ದ್ರೋಹ: ಟೀಕೆ

ದು ಹಿಳ್ಳಿಯ ಅತಿಯಾದ ಅಧಿಕಾರ ವ್ಯಾಪೋಹ ಮತ್ತು ಮಂತ್ರಿ ಆಗಲೀಬೇಕು ಎಂಬ ಉದ್ದೇಶದಿಂದ ಪುಟ್ಟಣ ಹಂಗ್ರೆಸ್ ಸೇರಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಣ ಜಿಲ್ಲಾ ಕ್ಷಳೂರ ಅಧ್ಯಕ್ಷ ರಮೇಶ್ ಎಸ್.ಆರ್ ದೂರಿದ್ದಾರೆ ಸಂಕ್ಷೆಯ ನಿಜೆಪಿಯಲ್ಲಿಗೆ ರಾಶಿ ನೀಡಿದ್ದರೂ ಸಚಿವ ಸ್ಥಾನ ನೀಡಿಲ್ಲ ಎಂದು ಪಕ್ಷಕನ್ನು ವಿಟ್ಟಿಪಿಯಲ್ಲಿ ಈ ಸತ್ಯದ ಬಗ್ಗೆ ಹಾಗೂ ಬಿಜೆಪಿಯಲ್ಲಾರ ಅತ್ಯಾಯ ಏತು ಎಂಬ ಗ್ರೆ ಮಾಧ್ಯಮಣೆ ಸಮ್ಮುಖದಲ್ಲಿ ಬಿಜೆಂಗ ಚರ್ಚೆಗೆ ಅತ್ಯಾಯ ಏತು ಎಂಬ ಗ್ರೆ ಮಾಧ್ಯಮಣೆ ಸಮ್ಮುಖದಲ್ಲಿ ಬಿಜೆಂಗ ಚರ್ಚೆಗೆ ಅತ್ಯಾಯ ಮತ್ತು ಎಂಬ ಗ್ರೆ ಮಾಧ್ಯಮಣೆ ಸಮ್ಮುಖದಲ್ಲಿ ಬಿಜೆಂಗ ಚರ್ಚೆಗೆ ಅತ್ಯಾಯ ಮಾರು ಎಂಬ ಗ್ರೆ ಮಾಧ್ಯಮಣೆ ಸಮ್ಮುಖದಲ್ಲಿ ಬಿಜೆಂಗ ಚರ್ಮೆಗೆ ಅತ್ಯಾಯ ಮಾರುವ ಸರ್ವಗಳಿಗೂ ಹೆಚ್ಚು ಕಾಲ ಇದ್ದರೂ, ನಿಮ್ಮ ಮೇಲೆ ವಿಶ್ವಾಸಮ್ಮರಿಸಿ ಮತ ಚಲಾವಣೆ ಮಾಡಿದ್ದ ಎಲ್ಲಾ ಶಿಕ್ಷಕರ ನಂದಿಕೆ ಮಾಸಿಗೊಳಿಸಿದ್ದರು. ನೀವು ಯಾವುದೇ ಕ್ಷೇತ್ರನಿಂದ ಸ್ಪರ್ಧೀಸಿದರೂ ಮತ್ತುವಣದಲ್ಲಿ ಸ್ಪರ್ಧಿಸಿದರೂ ಮತ್ತುವಣದಲ್ಲಿ ಸಾರ್ವಹಿಸಿದರೂ ಮತ್ತುವಣದಲ್ಲಿ ಸುಕ್ಕೆ ಸಾರ್ವಹಿಸಿದರೂ ಮತ್ತುವಣದಲ್ಲಿ ಸ್ಪರ್ಧಿಸಿದರೂ ಮತ್ತುವಣದಲ್ಲಿ ಸಿದ್ದಾರೆ ಸ್ಥರ್ಧಿಸಿದರೂ ಮತ್ತುವಣದಲ್ಲಿ ಸ್ಪರ್ಧಿಸಿದರೂ ಮತ್ತುವಣದಲ್ಲಿ ಸ್ಟರ್ಧಿಸಿದರು ಸ್ಥರ್ಧಿಸಿದರೂ ಮತ್ತುವಣದಲ್ಲಿ ಸ್ಟರ್ಧಿಸಿದರೂ ಮತ್ತುವಣೆ ಸ್ಥರ್ಧಿಸಿದರೂ ಮತ್ತುವ ಸ್ಥರ್ಧಿಸಿದರು ಸ್ಥರ್ಧಿಸಿದರೂ ಮತ್ತುವಣಗಳಿಸಿದರು ಸ್ಥರ್ಧಿಸಿದರೂ ಮತ್ತುವಣೆ ಸ್ಥರ್ಧಿಸಿದರೂ ಮತ್ತುವಣಗಳಿಸಿದರು ಸ್ಥರ್ಧಿಸಿದರೂ ಮತ್ತುವಣೆ ಸ್ಥರ್ಧಿಸಿದರೂ ಮತ್ತುವಣೆ ಸ್ಥರ್ಧಿಸಿದರು ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರ್ಧಿಸಿದರೆ ಸ್ಥರ್ಧಿಸಿದರೂ ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರೆ ಸ್ಥರರ್ಥಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರರ್ಧಿಸಿದರು ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರ್ಧಿಸಿದರೂ ಸ್ಥರಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರಿಸಿದರಿಸಿದರೆ ಸ್ಥರಿಸಿದರೆ ಸ್ಥರಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸ್ಥರ್ಧಿಸಿದರೆ ಸಿದ್ದಿಸಿದರೆ ಸ್ಥರಿಸಿದರೆ ಸ್ಥರಿಸಿನಿಗೆ ಸ್ಥರ್ಧಿಸಿದರೆ ಸ್ಥರಿಸಿದರೆ ಸ್ಟರಿಸಿದಿದರೆ ಸ್ಥರಿಸಿನಿಗೆ

### ಪರಿಸರಕ್ಕೆ ಹಾನಿ: ಬಿಲ್ಲರ್ಗೆ ₹87 ಲಕ್ಷ ದಂದ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಾನಗರ ಪಾಲಿಕೆಯ ಮಹದೇವಪುರ ವಲಯದ ಕುಂಬೇನ ಅಗ್ರಹಾರದಲ್ಲಿ ವಸತಿ ಸಮುಚ್ಚಯದ ಮಾಲೀಕರು ಪರಿಸರಕ್ಕೆ ವಿವಿಧ ರೀತಿ ಯಲ್ಲಿ ಹಾನಿ ಮಾಡಿದ್ದಕ್ಕಾಗಿ ಕರ್ನಾಟಕ ಪರಿಸರ ಮಾಲಿನ್ನ ನಿಯಂತ್ರಣ ಮಂಡಳಿ ₹87.18.750 ದಂಡ ವಿದಿಸಿದೆ.

887.18,750 ದೆಂದ ವಿಧಿಸಿದೆ. 
ಶುಂಬೇನ ಆಗ್ರಪಾರದ ಸರ್ವೆ ಸಂಖ್ಯೆ 
2/1 ಹಾಗೂ 2/17ರಲ್ಲಿ ವೆಂಕಟೇಶ್ರರ 
ವೆಲ್ತರ್ (ಎಸ್.ಪಿ.ಎಲಿಗೆಂಟ್) 
ವರ್ಷತ ಸಮಸ್ಯಕ್ಷರು ವಿಮೀನುತ್ತಿದೆ. 
ಆದರೆ, ನಾಲೆಯ ಮೀಲೆಯ ಪ್ರದೇಶದಲ್ಲಿ ನಿಯಮ ಬಾದುರವಾಗಿ 
ವರ್ಷತ ಸಮಸ್ಯರು ವಿಮಾಕಾರ 
ಮಾಡಲಾಗುತ್ತಿದೆ ಎಂದು ಅರೋಪಿಸಿ 
ಸ್ಥಳೀಯ ನಿವಾಸಿ ವಿ. ಸರಮೇಶ್ 
ವಿಷ್ಣುವವದು ರಾಷ್ಟ್ರೀಯ ಹಸಿರು 
ನ್ಯಾಯವಾರಾಶಿಯ (ಎಸ್.ಜಿಚು) ದಕ್ಷಣ 
ವಂದು ಪರೀಸ್ತರಕ್ಕೆ ಮೂರು ಸಲ್ಲಿಸಿದ್ದರು. ವಲಯ ಪೀಠಕ್ಕೂ ದೂರು ಸಲ್ಲಿಸಿದ್ದರು. ನಂತರ, ಪರಿಶೀಲನೆ ನಡೆಸಿದ್ದ ಮಂಡಳಿ ಕ್ಕಾಗಿ ದಂಡ ವಿಧಿಸಿದೆ.

ಸ್ಥಳ : ಬೆಂಗಳೂರು

ವಿಫೈಚ್ವರ ಜಿ. ಭಟ್ಟ ಕಂಪನಿ ಕಾರ್ಯದರ್ಶಿ ಮತ್ತು ಅನ